

ಪಾಟೀ ಸವಾಲು: ಆರೋಪಿ ಪರ ವಕೀಲರಿಂದ

ನಾನು ಕಳೆದ 10 ವರ್ಷಗಳಿಂದ ಪಿಯಾದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಸಂಸ್ಥೆಯು ಕಾನೂನಿನಡಿಯಲ್ಲಿ ನೋಂದಣಿಯಾದ ಬಗ್ಗೆ ತೋರಿಸುವ ದಾಖಲೆಯನ್ನು ಹಾಜರುಪಡಿಸಿಲ್ಲ. ಅದನ್ನು ಹಾಜರುಪಡಿಸಲು ಯಾವುದೇ ತೊಂದರೆ ಇಲ್ಲ. ನಮ್ಮ ಸಂಸ್ಥೆಯು ನಿರ್ದೇಶಕ ಮಂಡಳಿಯವರ ನಿರ್ದೇಶನದ ಮೇರೆಗೆ ನಡೆಯುತ್ತದೆ. ಪ್ರಕರಣ ದಾಖಲಿಸಲು, ರಾಜಿ ಮೂಲಕ ಇತ್ಯರ್ಥಪಡಿಸಲು ಮತ್ತು ಪ್ರಕರಣವನ್ನು ಹಿಂದಕ್ಕೆ ಪಡೆಯುವ ಬಗ್ಗೆ ನಿರ್ದೇಶನ ಮಂಡಳಿಯವರ ಅನುಮತಿ ಬೇಕಾಗುತ್ತದೆ. ಅನುಮತಿಯನ್ನು ಠರಾವು ರೂಪದಲ್ಲಿ ನೀಡಲಾಗುತ್ತದೆ. ನನಗೆ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿಯಲು ನೀಡಿರುವ ಠರಾವಿನ ಪ್ರತಿಯನ್ನು ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ಆರೋಪಿಯು ಪ್ರಸ್ತುತ ಸಾಲ ಹೊರತುಪಡಿಸಿ ನಮ್ಮ ಸಂಸ್ಥೆಯಲ್ಲಿ ಪ್ರಸ್ತುತ ಸಾಲದ ಪೂರ್ವದಲ್ಲಿ ಬೇರೆ ಯಾವುದೇ ಸಾಲ ಪಡೆದಿಲ್ಲ. ಆದರೆ ಪ್ರಸ್ತುತ ಸಾಲದ ನಂತರ ಇನ್ನೊಂದು ಸಾಲವನ್ನು ಪಡೆದಿರುತ್ತಾರೆ. ಆರೋಪಿಯು ಸಾಲವನ್ನು ನಮ್ಮ ಮುಖ್ಯ ಶಾಖೆಯಲ್ಲಿ ಪಡೆದಿರುತ್ತಾರೆ. ಸಾಲ ಪಡೆದ ಸಮಯದಲ್ಲಿ ನಾನು ಪಿಯಾದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆದರೆ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆರೋಪಿಯು ಮತ್ತು ನಮ್ಮ ಶಾಖೆಯ ವ್ಯವಸ್ಥಾಪಕರ ನಡುವೆ ಸಾಲದ ವ್ಯವಹಾರ ನಡೆದಿತ್ತು ಎಂದರೆ ಸರಿ. ಸಾಲ ಮಂಜೂರು ಮಾಡುವ ಸಮಯದಲ್ಲಿ ಯಾವೆಲ್ಲ ದಾಖಲೆಯನ್ನು ಪಡೆದಿರುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರೆ ಸರಿಯಲ್ಲ, ಸಾಲ ಮಂಜೂರು ಮಾಡಬೇಕಾದರೆ ಸಾಲದ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದರೆ ಸರಿ. ಸಾಲದ ಅರ್ಜಿಯನ್ನು ನಿರ್ದೇಶಕ ಮಂಡಳಿಯಲ್ಲಿ ಹಾಜರುಪಡಿಸಿ ಅವರು ಶಿಫಾರಸು ಮಾಡಿದ ಮೇರೆಗೆ ಸಾಲ ಮಂಜೂರು ಮಾಡಬೇಕಾಗುತ್ತದೆ ಎಂದರೆ ಸರಿ. ನಿರ್ದೇಶಕ ಮಂಡಳಿಯು ಶಿಫಾರಸು ಮಾಡಿದ ನಂತರ ಸಾಲಗಾರರಿಂದ ಡಿ.ಪಿ ನೋಟ್, ಸಾಲದ ಕರಾರು ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದರೆ ಸರಿ. ಸಾಲ ಮಂಜೂರು ಮಾಡಿದ ನಂತರ ಓಚರ್ ನಲ್ಲಿ ಸಾಲಗಾರರ ಸಹಿ ಪಡೆದುಕೊಳ್ಳುತ್ತೇವೆ ಎಂದರೆ ಸರಿ. ಸಾಲಗಾರರು ಸಾಲದ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನುವ ಬಗ್ಗೆ ಮತ್ತು ಅವರು ಡಿ.ಪಿ ನೋಟ್, ಸಾಲದ ಕರಾರು ಪತ್ರವನ್ನು

ಬರೆದುಕೊಟ್ಟಿದ್ದಾರೆ ಎಂಬ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ ಎಂದರೆ ಸರಿ ಆದರೆ statement of account ನ್ನು ಹಾಜರುಪಡಿಸಿದ್ದೇವೆ ಎಂದು ನುಡಿಯುತ್ತಾರೆ. ಆರೋಪಿತರು ಸಹಿ ಮಾಡಿದ ಓಚರ್‌ನ್ನು ಹಾಜರುಪಡಿಸಿಲ್ಲ ಎಂದರೆ ಸರಿ. ಆರೋಪಿಯು ದಿ.02-03-2020 ರಂದು ಚೆಕ್‌ನ್ನು ನೀಡಿದ್ದಾರೆ ಎಂಬ ಬಗ್ಗೆ ಬೇರೆ ಯಾವುದೇ ದಾಖಲೆ ಇಲ್ಲ ಎಂದರೆ ಸಾಕ್ಷಿಯು ನಿಪಿ-1 ಆ ಬಗ್ಗೆ ದಾಖಲೆಯಾಗಿದೆ ಎಂದು ನುಡಿಯುತ್ತಾರೆ. ಸಹಿಯಲ್ಲಿ ಮತ್ತು ಇತರ ಬರವಣಿಗೆಯಲ್ಲಿ ವ್ಯತ್ಯಾಸ ಇದೆ ಎಂದರೆ ಸರಿಯಲ್ಲ. ಇಂಕಿನಲ್ಲಿ ವ್ಯತ್ಯಾಸ ಇದೆ ಎಂದರೆ ಸರಿಯಲ್ಲ. ನಾವು ಮ್ಯಾನುವಲ್ loan ledger extract ನ್ನು ನಿರ್ವಹಣೆ ಮಾಡುತ್ತೇವೆ ಎಂದರೆ ಸರಿಯಲ್ಲ. ಆರೋಪಿತರು ನಮ್ಮ ಶಾಖೆಗೆ ಬಂದು ಸಾಲವನ್ನು ಕೇಳಿದ್ದು ಸಾಲದ ದಾಖಲೆಗಳಾಗಿ ಅವರಿಂದ ಆಧಾರ್ ಕಾರ್ಡ್, ರೇಷನ್ ಐಡಿ ಕಾರ್ಡ್, ಎಲೆಕ್ಷನ್ ಐಡಿ ಕಾರ್ಡ್ ಮತ್ತು ಆರೋಪಿಯ ಸಹಿ ಮಾಡಿದ ಒಂದು ಚೆಕ್‌ನ್ನು ಪಡೆದುಕೊಂಡಿರುತ್ತೇವೆ ಎಂದರೆ ಸರಿಯಲ್ಲ. ಆರೋಪಿತರ ಸಾಲದ ಅರ್ಜಿಯನ್ನು ನಮ್ಮ ಶಾಖೆಯಲ್ಲಿ ಸಲ್ಲಿಸಿಲ್ಲ ಮತ್ತು ಸದರಿ ಅರ್ಜಿ ನಿರ್ದೇಶಕ ಮಂಡಳಿಯಲ್ಲಿ ಪಾಸ್ ಆಗಿಲ್ಲ ಮತ್ತು ನಾವು ಆರೋಪಿತರಿಗೆ ಸಾಲ ಮಂಜೂರು ಮಾಡಿಲ್ಲ ಎಂದರೆ ಸರಿಯಲ್ಲ. ಆರೋಪಿಯು ಸಾಲ ಪಡೆಯದೇ ಇದ್ದ ಕಾರಣ ಆರೋಪಿತರು ಬರೆದುಕೊಟ್ಟಿದ್ದಾರೆ ಎನ್ನಲಾದ ಡಿ.ಪಿ ನೋಟ್, ಅಗ್ರೀಮೆಂಟ್ ಮತ್ತು ಸಹಿ ಮಾಡಿದ ಓಚರ್ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ಆರೋಪಿತರು ನಮ್ಮಿಂದ ಸಾಲ ಪಡೆದುಕೊಳ್ಳದೇ ಇದ್ದ ಕಾರಣ ಅವರು ಓಚರ್ ಗೆ ಸಹಿ ಮಾಡಿಲ್ಲ ಎಂದರೆ ಸರಿಯಲ್ಲ. ಆರೋಪಿತರು ಸಾಲದ ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ಅವರಿಂದ ಸಾಲದ ದಾಖಲಾತಿಗಳಾಗಿ ಪಡೆದುಕೊಂಡ ಸಹಿ ಮಾಡಿದ ಖಾಲಿ ಚೆಕ್‌ನ್ನು ಪಡೆದುಕೊಂಡು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿದ್ದೇವೆ ಎಂದರೆ ಸರಿಯಲ್ಲ. ಆರೋಪಿತರು ತನಗೆ ಸಾಲ ಮಂಜೂರಾಗಿಲ್ಲ, ಆದ್ದರಿಂದ ತಾನು ದಾಖಲೆಯಾಗಿ ನೀಡಿದ ಖಾಲಿ ಚೆಕ್‌ನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರೂ ಸಹ ನಾವು ಹಿಂದಿರುಗಿಸಿಲ್ಲ ಎಂದರೆ ಸರಿಯಲ್ಲ. ದೂರು ದಾಖಲಿಸುವ ಉದ್ದೇಶದಿಂದಲೇ ಆರೋಪಿಯಿಂದ ವಿವಾದಿತ ಚೆಕ್‌ನ್ನು ಸಾಲದ ಅರ್ಜಿ ಸಲ್ಲಿಸುವ ಸಮಯದಲ್ಲಿ ಪಡೆದಿರುತ್ತೇವೆ ಎಂದರೆ ಸರಿಯಲ್ಲ. ಆರೋಪಿತರು ನಮ್ಮ ಶಾಖೆಯಲ್ಲಿ ಸಾಲ ಪಡೆದುಕೊಳ್ಳದೇ ಇದ್ದ ಕಾರಣ ನಿಪಿ-1 ರಲ್ಲಿ ಕಾಣಿಸಿರುವ ಮೊತ್ತವನ್ನು ಆರೋಪಿತರು ನಮಗೆ ನೀಡಲು ಬಾಧ್ಯಸ್ಥರಲ್ಲ ಎಂದರೆ ಸರಿಯಲ್ಲ. ಆರೋಪಿತರಿಂದ ಹೆಚ್ಚಿನ ಹಣವನ್ನು ಪಡೆಯುವ ಉದ್ದೇಶದಿಂದ ಅವರು ಸಾಲ ಪಡೆದುಕೊಳ್ಳದೇ ಇದ್ದರೂ ಸಹ ಸುಳ್ಳು ಪ್ರಕರಣ ದಾಖಲಿಸಿದ್ದೇವೆ ಎಂದರೆ

ಸರಿಯಲ್ಲ. ನಿಪಿ-1 ರಿಂದ 7 ದಾಖಲೆಯನ್ನು ಕೇಸಿಗೋಸ್ಕರ ಸೃಷ್ಟಿಸಿ ಹಾಜರುಪಡಿಸಿರುತ್ತೇವೆ ಎಂದರೆ ಸರಿಯಲ್ಲ. ಆರೋಪಿತರಿಗೆ ತೊಂದರೆ ನೀಡುವ ಉದ್ದೇಶದಿಂದ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ ಇಲ್ಲ.

(ತೆ.ನ್ಯಾಯದಲ್ಲಿ ನನ್ನ ಉಕ್ತಲೇಖನದಂತೆ ಗಣಕೀಕೃತ ಮಾಡಿಸಲಾಯಿತು)

ಓ ಹೇ ಕೇ ಸರಿ ಇದೆ.

Sd/-

(ರೂಪಶ್ರೀ)

ಹಿರಿಯ ಸಿವಿಲ್ ನ್ಯಾಯಾಧೀಶರು, ಮತ್ತು

ಜೆ.ಎಂ.ಎಫ್.ಸಿ., ಭಟ್ಕಳ